

ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಇವನ್ ರಿಸೋಜ್‌, ಇವರು
ಶ್ಲೋಜೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಉತ್ತರ.

**

ವಿಷಯ:

ಕೇಂದ್ರ ಸಾರಿಗೆ ಇಲಾಖೆಯ ವಾಣಿಜ್ಯ ವಾಹನಗಳಿಗೆ ಪ್ರಾನಿಕ್ ಬಟನ್ ಮತ್ತು ಜಿಹಿಆರ್‌ಎಸ್ ಎಂಬ ಅವೈಜ್‌ನಿಕ್ ಸಾಧನವನ್ನು ಅಳವಡಿಸಲು ನೀಡಿರುವ ಆದೇಶವು ತುಂಬಾ ತ್ವರಿತವಾಗಿದ್ದು. ರಾಜ್ಯದ ವಾಣಿಜ್ಯ ವಾಹನಗಳು ಹಾಗೂ ಟ್ಯಾಕ್ಸಿ ಮಾತ್ರಾ ಕ್ಯಾಬ್ ಚಾಲಕ ಮಾಲೀಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದ್ದು. ಇದರಿಂದ ಚಾಲಕ ಮತ್ತು ಮಾಲೀಕರು ಹೃದಾಣರಾಗಿದ್ದಾರೆ. ಇಂತಹ ಅವೈಜ್‌ನಿಕ್‌ವಾದ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರ ರೂ.7800 ಆಗಿರುತ್ತದೆ. ರಾಜ್ಯದ ಸಾರಿಗೆ ಕಳ್ಳೇರಿ ಗಳಲ್ಲಿ ಇದರ ಮೊತ್ತವು ರೂ.11000 ದಿಂದ ರೂ.15000 ವರೆಗೆ ವಸೂಲಿ ಮಾಡಿತ್ತಿದ್ದು. ಇದು ಇಡೀ ರಾಜ್ಯದ ವಾಹನ ಚಾಲಕ ಮತ್ತು ಮಾಲೀಕರಿಗೆ ಮಾಡುತ್ತಿರುವ ಅಕ್ಷಮ್ಯ ಅಪರಾಧ ವಾಗಿದೆ.

ಇದರ ಬಗ್ಗೆ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಾಗ ಯಾವುದೇ ರೀತಿ ಪ್ರತಿಕ್ರಿಯೆ ನೀಡಿದೇ ಸಾರಿಗೆ ಸಚಿವರ ಆದೇಶವನ್ನು ನೀರ್ವಹಿಸಿ ತರಾತುಯಲ್ಲಿ ಎಫ್ ಸಿ ಮಾಡಲು ಪ್ರಾನಿಕ್ ಬಟನ್ ಕಡ್ಡಾಯ ಮಾಡಿರುತ್ತಾರೆ. ದುಬಾರಿ ಇನ್‌ಪ್ರೋನ್‌ ಹಾಗೂ ಸರ್ಕಾರಿ ವಚನದಿಂದ ಹೃದಾಣ ಆಗಿರುವ ರಾಜ್ಯದ ಚಾಲಕ ಮತ್ತು ಮಾಲೀಕರಿಗೆ ಸಂಜೀವಿನಿ ರೀತಿಯಲ್ಲಿ ನೆರವನ್ನು ನೀಡುವ ಬದಲು ನಮ್ಮ ಉದ್ದೋಷಕ್ಕೆ ಪೂರಕವಾಗಿರುವಂತಹ ಇಂತಹ ಅನೇಕ ಕಾರ್ಯಗಳು ಇದ್ದರೂ ಅವುಗಳನ್ನು ಅನುಷ್ಠಾನಗೊಳಿಸದೇ ಕೇವಲ ತಮ್ಮ ಸ್ಥಾಧರಕ್ಕೆ ಚಾಲಕ ಮಾಲೀಕರ ಗಾಯದ ಮೇಲೆ ಬರೆ ಎಳೆಯತ್ತಿದ್ದು. ಸ್ವಲ್ಪದ್ವೋಗಳನ್ನು ಪ್ರೋತ್ಸಾಹಿಸುವ ಬದಲು ನಿನಾರ್ಮ ಮಾಡುತ್ತಿರುವ ಈ ಸಾರ್ವಜನಿಕ ಮಹತ್ವದ ವಿಷಯವನ್ನು ಮಾನ್ಯ ಸಾರಿಗೆ ಸಚಿವರ ಗಮನಕ್ಕೆ ತರಲು ತಮ್ಮ ಮುಖಾಂತರ ಶ್ಲಂಕ್ಷೇಳೆಯಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.

ಉತ್ತರ:-

ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 125(ಹೆಚ್) ರಲ್ಲಿನ ಅವಕಾಶದಂತೆ, ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ಹೊರಡಿಸಿರುವ ಅಧಿಸೂಚನೆ ಹಾಗೂ ಮಾರ್ಗಸೂಚಿಗಳ ಅನುಸಾರ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ಹಿತದ್ವಿಷ್ಯಿಂದ ನಿಭರಿಸಿ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳು ಅಂದರೆ ಮಜಲು ವಾಹನ, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮಾತ್ರಾ ಕ್ಯಾಬ್, ಒಪ್ಪಂದ ವಾಹನ, ಮೋಟಾರ್ ಕ್ಯಾಬ್ ಹಾಗೂ ರಾಹಿಲ್‌ರ್ಯಾಯ ರಹದಾರಿ ಹೊಂದಿದ ಸರಕು ಸಾಗೆತ್ತಿ ವಾಹನಗಳಿಗೆ Vehicle Location Tracking Device & Emergency Button ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಬೇಕಾಗಿರುತ್ತದೆ. ಸದರಿ ಸಾಧನಗಳ ಅಳವಡಿಕೆಯಿಂದ ಇಲಾಖೆ ಹಾಗೂ ಪ್ರಯಾಣಿಕರಿಗೆ ಕೆಳಕಂಡ ಪ್ರಯೋಜನಗಳು ಲಭ್ಯವಾಗುತ್ತವೆ.

- 1) ವಾಹನವು ಹಾದು ಹೋಗುವ ಮಾರ್ಗವನ್ನು ಪರಿಶೀಲಿಸಿ ನಕ್ಷೆಯಲ್ಲಿ ವಾಹನದ ಸ್ಥಳವನ್ನು ಗುರುತಿಸಲು ಸಹಾಯಕವಾಗುತ್ತದೆ.
- 2) ವಚನವಲ್ ಜಿಯೋ-ಫೋನ್‌ಗ್ ಮೂಲಕ ಮಜಲು ವಾಹನಗಳು ಹಾದು ಹೋಗುವ ಅನಧಿಕೃತ ಮಾರ್ಗವನ್ನು ಗುರುತಿಸುವುದರಿಂದ ಅಂತಹ ವಾಹನಗಳ ಮೇಲೆ ನಿಯಮಾನುಸಾರ ಕ್ರಮ ಕೇಗೊಳ್ಳಲು ನೆರವಾಗುತ್ತದೆ.
- 3) ಅವಫಾತ ನಡೆದಲ್ಲಿ ಅಂತಹ ಸ್ಥಳ ಪತ್ತೆ ಮಾಡಲು ಸಹಾಯಕವಾಗುತ್ತದೆ.
- 4) ನಿಖಿಲವಾದ ಸ್ಥಳ ಮತ್ತು ವೇಗದ ವಿವರಗಳನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ.
- 5) ಮಹಿಳೆಯರು ಮತ್ತು ಮಕ್ಕಳು ಅಥವಾ ಇತರೆ ಪ್ರಯಾಣಿಕರು ತುರು ಸಂದರ್ಭಗಳಲ್ಲಿ ಪ್ರಾನಿಕ್ ಬಟನ್ ಅನ್ನು ಉಪಯೋಗಿಸಿದಲ್ಲಿ ಅದರ ಸಂಕೇತವು ನಿಯಂತ್ರಣ ಕೋರಡಿಗೆ ರವಾನೆಯಾಗುತ್ತದೆ. ಸದರಿ ಸಂಕೇತವನ್ನು ಪ್ರೋಲೀಸ್ ಇಲಾಖೆಯ ನಿಯಂತ್ರಣ ಕೋರಡಿಗೆ ಕೊಡಲೇ ರವಾನಿಸಲಾಗುತ್ತದೆ. ಈ ಮೂಲಕ ಸಂಭವನೀಯ ಅವಫಂಡಗಳನ್ನು ತಪ್ಪಿಸಲು ಸಹಾಯಕ ವಾಗುತ್ತದೆ.
- 6) ವಾಹನದ ವಿವರಗಳನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ವಾಹನ ಮಾಲೀಕರಿಗೆ ಅನುಕೂಲ ಬದಲಿಸಲು ಕ್ರಮ ಕೇಗೊಳ್ಳಲಾಗುತ್ತದೆ.

ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ರೂ.2035.90 ಲಕ್ಷಗಳ ವೆಚ್ಚದಲ್ಲಿ ಕ್ರೊಳ್ಳಲು ಮತ್ತು ಅದರಲ್ಲಿ ಅನುಕ್ರಮವಾಗಿ 60:40ರ ಅನುಪಾತದಲ್ಲಿ ರಾಜ್ಯ ಸರ್ಕಾರದ ವಾಲು ರೂ.814.36 ಲಕ್ಷಗಳಿಂದು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ವರ್ತಿಯಿಂದ ರಾಜ್ಯ ಸರ್ಕಾರಕ್ಕೆ ಮೊದಲ ಹಂತದಲ್ಲಿ ಒಟ್ಟು ರೂ.5.79 ಕೋಟಿಗಳನ್ನು ಒದಗಿಸಲಾಗಿರುತ್ತದೆ.

ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಅವರ ಮಾರ್ಗಸೂಚಿಗಳನ್ನು ಇಲಾಖೆಯ Command and Control Centre ಅನ್ನು ಸಾರಿಗೆ ಆಯುಕ್ತರ ಕಭೇರಿಯಲ್ಲಿ ಸ್ಥಾಪಿಸಲಾಗಿದ್ದು. ಈ ಕೇಂದ್ರವು 24x7 ದಿನಾಂಕ: 19-06-2024 ರಂದು ಉದ್ದೃಢಿಸುತ್ತಿರುತ್ತದೆ. ಸದರಿ ಕೇಂದ್ರವು 24x7 ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕೇಂದ್ರ ಸರ್ಕಾರದ ಅಧಿನೇತರಲ್ಲಿ ಬರುವ ವಾಹನ ಪ್ರಮಾಣೀಕರಣ ಕೇಂದ್ರಗಳಾದ CIRT, ARAI ಹಾಗೂ i-CAT ಸಂಸ್ಥೆಗಳಿಂದ ಅಂಗೀಕೃತಗೊಂಡ Vehicle Location Tracking (VLT) Device ಗಳ ತಯಾರಕರುಗಳನ್ನು ಇ-ವ್ಯೂಹಕೂರ್ಮೆಂಟ್ ಮೂಲಕ ಟೆಂಡರ್ ಕರೆದು ಆಯ್ದು ಮಾಡಲಾಗಿದೆ.

ಕೇಂದ್ರ ಸರ್ಕಾರದ ಸದರಿ ಯೋಜನೆಯಡಿ ವಾಹನಗಳಿಗೆ Vehicle Location Tracking (VLT) Devices with Emergency Panic Buttons ಅಳವಡಿಸಲು 12 ಕಂಪನಿಗಳನ್ನು ಅಹ್ವಾ ಎಂದು ನಿರ್ಣಯಿಸಿ ಕಾರ್ಯಾರ್ಥಿಗಳಿಗೆ ನೀಡಲಾಗಿದೆ. ವಾಹನ ಮಾಲೀಕರುಗಳಿಗೆ ಅಹ್ವಾ ಪತ್ರ ನವೀಕರಣ ಸಮಯದಲ್ಲಿ ವಾಹನಗಳಿಗೆ VLTD ಸಾಧನಗಳನ್ನು ಅಳವಡಿಸಿಕೊಳ್ಳಲು ನೀಡೇಶನ ನೀಡಲಾಗಿದೆ. ಈ ಸಾಧನಗಳ ಅಳವಡಿಕೆಗೆ ಸಾಧನಗಳನ್ನು ಅಳವಡಿಸಿಕೊಳ್ಳಲು ನೀಡಲಾಗಿದೆ. ಕೇಂದ್ರ ಸದರಿ ಯೋಜನೆಯಡಿ ವಾಹನಗಳಿಗೆ ನೀಡಲಾಗಿದೆ. ದಿನಾಂಕ: 10-09-2024 ರವರೆಗೆ ಕಾಲಾವಕಾಶ ನೀಡಲಾಗಿರುತ್ತದೆ.

ರಾಜ್ಯ ಸರ್ಕಾರವು, VLTD ಸಾಧನಗಳ ದರಗಳನ್ನು ನಿಗದಿಪಡಿಸುವುದಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಬುಹತ್ ಮತ್ತೊಂದಲ್ಲಿ ಡಿಜಿಟಲ್ ಸಂಸ್ಥೆಗಳನ್ನು ಆಯ್ದು ಮಾಡಿ ಸಂಸ್ಥಾಪಿಸಿಕೊಂಡಿರುತ್ತಿದ್ದು. ಹಾಗಾಗೆ, ವಾಹನ ಮಾರ್ಗಸೂಚಿಗಳನ್ನು ಆಯ್ದು ಮಾಡಿ ಸಂಸ್ಥೆಗಳ ಸ್ಥಾಪನೆ ದರ ನಿಗದಿಗೊಳಿಸುತ್ತಿದ್ದು. ವಾಹನಗಳ ಸಾಧನ ವಿರೀದಿಸಿ ಮಾಲೀಕರು ಅವರು ಇಚ್ಛಿಸುವ ಸಂಸ್ಯೇಹ ಮೂಲಕ ಕನಿಷ್ಠ ದರವನ್ನು ಗಮನಿಸಿಕೊಂಡು ಸಾಧನ ವಿರೀದಿಸಿ ಅಳವಡಿಸಿಕೊಳ್ಳಬಹುದಾಗಿದೆ.

ಯೋಜನೆಯೊಂದ ಕನಾಟಕ ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಬುಹತ್ ಮತ್ತೊಂದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಸಾರ್ವಜನಿಕ ಪ್ರಯಾಣಿಕರ ಅದರಲ್ಲಿಯೂ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಲಿಪಿಹುದಾಗಿದೆ.

ಆದ್ದರಿಂದ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ವಾಹನ ಮಾಲೀಕರು / ಜಾಲಕರ ಸುರಕ್ಷತೆಗೆ ಹೋಲಿಸಿದಲ್ಲಿ, ಸಾಧನಕ್ಕೆ ತಗಲುವ ವೆಚ್ಚವು ಹೆಚ್ಚಿನ ಹೋರಣೆಯನ್ನಿಸುವುದಿಲ್ಲ. ಹಾಗೂ ಈ ಯೋಜನೆಯೊಂದ ಸ್ತುಲುದ್ವಾಗಿದ ಮೇಲೆ ಯಾವುದೇ ವ್ಯತಿರೀಕೃತ ಪರಿಣಾಮ ಉಂಟಾಗುವುದಿಲ್ಲ.

(ರಾಜ್ಯಲಿಂಗಾರೆಕ್ಕಿ)
ಸಾರಿಗೆ ಮತ್ತು ಮುಜರಾಯಿ ಸಚಿವರು

ಟೆಂಡರ್ 31 ಟೆಂಡರ್ 2024